

ಗದ್ಯಭಾಗ
ಡಾ॥ ಬೆಗರಹಳ್ಳಿ ರಾಮಣ್ಣ

ಗಾಂಥಿ

ಅ. ನಂದಭರಸೂಚಿಸಿ, ಸ್ವಾರಸ್ಯವನ್ನು ವಿವರಿಸಿ:

ರ. "ಇಲ್ಲಿ ನನ್ನ ನಿನ್ನ ರಾಗವ ಯಾರು ಕೇಳಾರು?"

ಈ ಮೇಲಿನ ಮಾತನ್ನು ಡಾ॥ ಬೆಸಗರಹಳ್ಳಿ ರಾಮಣ್ಣನವರು ಬರೆದಿರುವ 'ಗಾಂಥಿ' ಎಂಬ ಕರೆಯಿಂದ ಆಯ್ದುಕೊಳ್ಳಲಾಗಿದೆ.

ಈ ಮಾತನ್ನು ಗಾಂಥಿಯ ತಾಯಿ, ಗಾಂಥಿಯನ್ನು ಉದ್ದೇಶಿಸಿ ಹೇಳುವಳಿ.

ಹೋತ್ತು ಹುಟ್ಟುವ ಮುಂಚೆಯೇ ಹಳ್ಳಿಯಿಂದ ಹೊರಟು ಬಂದು ಜಿಕ್ಕಿಗಾಗಿ ಆಸ್ಪತ್ರೀಯಲ್ಲಿ ಕಾಯುತ್ತಿರುವ ಗಾಂಥಿ ಎಂಬ ಹುಡುಗ ಮತ್ತು ಅವನ ತಾಯಿಯನ್ನು

ಆ ಆಸ್ಪತ್ರೀಯಲ್ಲಿ ಯಾರು ಕೇಳುವವರೇ ಗತಿಯಿರಲಿಲ್ಲ. ಕಾದೂ ಕಾದೂ ಸುಸ್ತಾದ ಗಾಂಥಿಯ ತಾಯಿಯನ್ನು ನಾವು ಹೋತ್ತು ಹುಟ್ಟುವ ಮುಂಚೆಯೇ ಬಂದಿದ್ದೇವಲ್ಲಾ? ಎಂದು ಕೇಳಿದಾಗ ಕಾದೂ ಕಾದೂ ಜಿಗುಪ್ಪೆ-ಅವರೂನಗಳಿಂದ ನೋಯುತ್ತಾ ನಿಂತಿದ್ದ ಅವನ ತಾಯಿಯು" ಇಲ್ಲಿ ನನ್ನ ನಿನ್ನ ರಾಗವ ಯಾರು ಕೇಳಾರು?" ಎಂದು ಈ ಮೇಲಿನಂತೆ ನುಡಿಯುವಳಿ ಬಡವರನ್ನು ಆಸ್ಪತ್ರೀಯವರು ತಾತ್ಸಾರದಿಂದ ನಡೆಸಿಕೊಳ್ಳುತ್ತಿರುವುದಕ್ಕೆಅವಳ ಈ ಮಾತು ಕನ್ನಡಿ ಹಿಡಿದಿದೆ.

ಇ. "ಇದ್ದು ನಾನು ಯಾವ ರಾಜ್ಯ ಆಳಬೇಕು"

ಈ ಮೇಲಿನ ಮಾತನ್ನು ಡಾ॥ ಬೆಸಗರಹಳ್ಳಿ ರಾಮಣ್ಣನವರು ಬರೆದಿರುವ 'ಗಾಂಥಿ' ಎಂಬ ಕರೆಯಿಂದ ಆಯ್ದುಕೊಳ್ಳಲಾಗಿದೆ.

ಈ ಮಾತನ್ನು ಗಾಂಥಿ ತನ್ನ ತಾಯಿಯನ್ನು ಉದ್ದೇಶಿಸಿ ಹೇಳುವ ಮಾತಾಗಿದೆ.

ಬೇಳಗ್ಗೆ ಯಿಂದ ಕಾಯುತ್ತಿದ್ದರೂ ಆಸ್ಪತ್ರೀಯ ಸಿಬ್ಬಂದಿ ಯಾರೊಬ್ಬರೂ ವಿಚಾರಿಸದಿರುವುದರಿಂದ ಬೇಸತ್ತು ಗಾಂಥಿಯ ತಾಯಿಗೆ " ನಾನು ಇದ್ದರೆಷ್ಟು, ಸತ್ತರೆಷ್ಟು ನಡಿಯವ್ವಾ ಉರಿಗೆ ಹೋಗೋಣ" ಎನ್ನುತ್ತಾನೆ. ಮಗ ಮೂರೊತ್ತು ಸಾಯಿನಿ ಸಾಯಿನಿ ಎಂದೆನ್ನಬಾರದೆಂದು ತಾಯಿಯು ಹೇಳಿದಾಗ, ಗಾಂಥಿಯು ಈ ಮೇಲಿನಂತೆ ಹೇಳುತ್ತಾನೆ. ವಯಸ್ಸಿಗೆ ಮೀರಿದ ಅನುಭವದ ಮಾತುಗಳು ತನ್ನ ಮಗನ ಬಾಯಲ್ಲಿ ಬಂದುದನ್ನು ನೋಡಿ ತಾಯಿ ಮರುಗುವಳಿ.

ಈ. "ಮೊದಲೇ ತೂರಾಡಿ, ಬಿದ್ದುಗಿದ್ದು ಬುಟ್ಟಿಕನಪ್ಪ"

ಈ ಮೇಲಿನ ಮಾತನ್ನು ಡಾ॥ ಬೆಸಗರಹಳ್ಳಿ ರಾಮಣ್ಣನವರು ಬರೆದಿರುವ 'ಗಾಂಥಿ' ಎಂಬ ಕರೆಯಿಂದ ಆಯ್ದುಕೊಳ್ಳಲಾಗಿದೆ.

ಈ ಮಾತನ್ನು ಗಾಂಥಿಯ ತಾಯಿಯು ಗಾಂಥಿಯನ್ನು ಕುರಿತು ಹೇಳುವ ಮಾತಾಗಿದೆ.

ಬೇಳಗ್ಗೆಯಿಂದ ಕಾದರೂ ಆಸ್ಪತ್ರೀಯ ಸಿಬ್ಬಂದಿ ಗಾಂಥಿ ಮತ್ತು ಅವನ ತಾಯಿಯನ್ನು ವಿಚಾರಿಸಲೇ ಇಲ್ಲ. ತಾಯಿಯು ಅಸಹಾಯಕತೆಯಿಂದ ಕಣ್ಣೀರೊರೆಸಿಕೊಳ್ಳುತ್ತಿರುವುದನ್ನು

ನೋಡಿ ಗಾಂಥಿಗೆ ತನ್ನ ಕಾಯಿಲೇ ಮರೆತುಹೋಗುವಂತಹ ಕೋಪ ಬಂದಿತು. ತನ್ನ ದೇಹವನ್ನು ಹೀಡಿಸುತ್ತರುವ ಕಾಯಿಲೇಯ ನೋಪು, ತಮ್ಮ ಅಸಹಾಯಕತೆ, ಅವಮಾನ ಗಳನ್ನು ಸಹಿಸಲಾಗದೆಂದು, ಅವನು ವೈದ್ಯರು ಕೋಣೆಗೆ ನುಗ್ಗಲು ಧಡಕ್ಕನೆ ಎದ್ದು ನಿಂತನು. ಆಗ ತಾಯಿಯು ಹೊದಲೇ ಕಾಯಿಲೆಯಿಂದ ಸಣ್ಣಗೆ ಸೌರಗಿರುವ ತನ್ನ ಮಗ ನಿಗೆ "ಹೊದಲೇ ತೂರಾಡಿ, ಬಿದ್ದಗಿದ್ದ ಬಿಟ್ಟಿಯಷ್ಟು" ಎಂಬ ಈ ಹೇಳಿನ ಮಾತನ್ನು ಹೇಳುವಳಿ.

ಇ. "ಇವನ್ನ ಸಾಕಾಶ್ ಗಾಂಥಿ ಅಂತ್ಲೇ ತಿಳೊಂಡು ಬಿಟ್ಟು?"

ಈ ಹೇಳಿನ ವಾಕ್ಯವನ್ನು ಡಾ॥ ಬೆಸಗರಹಳ್ಳಿ ರಾಮಣಿನವರು ಬರೆದಿರುವ 'ಗಾಂಥಿ' ಎಂಬ ಕರ್ತಯಿಂದ ಆಯ್ದುಕೊಳ್ಳಲಾಗಿದೆ.

ಈ ಮಾತನ್ನು ವೈದ್ಯಾಧಿಕಾರಿಯು ಗಾಂಥಿಯನ್ನು ಕುರಿತು ಕುಚೇಷ್ಟೆ ಮಾಡುತ್ತ ಗಾಂಥಿಯ ತಾಯಿಗೆ ಹೇಳಿದ ಮಾತಾಗಿದೆ.

ತಮ್ಮೆದುರು ಚಿಕಿತ್ಸೆಗಾಗಿ ಒತ್ತಾಯಿಸಿ ನಿಂತ ಗಾಂಥಿಯನ್ನು ನೋಡಿ ವೈದ್ಯರಿಗೆ ಕುಚೇಷ್ಟೆ ಮಾಡಬೇಕೆನಿಸಿತು. ಅವನ ಕಿವಿಗಳು ಗಾಂಥಿಜಿಯ ಕಿವಿಗಳಂತೆ ಅಗಲವಾಗಿವೆ ಎಂದವರು ಭೇಡಿಸಿದರು. ಆದರೆ ರೋಗಿಯ ಹೆಸರು ನಿಜಕ್ಕೂ 'ಗಾಂಥಿ' ಎಂದು ತಿಳಿದಾಗ ಅವರು ಬೆರಗಿನಿಂದ ತಾಯಿಗೆ "ಏನಮ್ಮು ಹುಡುಗಾಟಕ್ಕೆ ನಾನು ಇವನ ಕಿವಿಗಳು ಗಾಂಥಿಜಿಗೆ ಇದ್ದಂತಿದೆ ಅಂದ್ರೆ ಇವನ್ನ ಸಾಕಾಶ್ ಗಾಂಥಿ ಅಂತ್ಲೇ ತಿಳೊಂಡುಬಿಟ್ಟು?" ಎಂದು ಆಕ್ಷೇಪಿಸಿದರು. ಆಗ ತಾಯಿಯು ದೇವರ ಹೇಳಿ ಆಜ್ಞೆ ಮಾಡಿ ನಿಜಕ್ಕೂ ತನ್ನ ಮಗನ ಹೆಸರು 'ಗಾಂಥಿ' ಎಂಬುದೇ ಎಂದು ದೃಢಪಡಿಸುವಳಿ

ಇ. "ಲೋ ಹುಡುಗ ಆ ಫೋಟೋ ಯಾರದಯ್ಯ?"

ಈ ಹೇಳಿನ ವಾಕ್ಯವನ್ನು ಡಾ॥ ಬೆಗರಹಳ್ಳಿ ರಾಮಣಿನವರು ಬರೆದಿರುವ 'ಗಾಂಥಿ' ಎಂಬ ಕರ್ತಯಿಂದ ಆಯ್ದುಕೊಳ್ಳಲಾಗಿದೆ.

ವೈದ್ಯಾಧಿಕಾರಿಯು ತನ್ನೆದುರು ಚಿಕಿತ್ಸೆಗಾಗಿ ನಿಂತಿರುವ ಹುಡುಗನ ಹೆಸರು ಗಾಂಥಿ ಎಂದು ತಿಳಿದುಬೆಷ್ಟಾಗಿಹೋದನು. ತಾನು ಕಾಕತಾಳೀಯವಾಗಿ ಗಾಂಥಿಜಿಯ ಕಿವಿ ಎಂಬುದಕ್ಕೂ ಹುಡುಗ ತನ್ನ ಹೆಸರು ಗಾಂಥಿ ಎಂಬುವುದಕ್ಕೂ ಅವನಿಗೆ ವಿಪರೀತ ಆಶ್ಚರ್ಯವಾಯಿತು. ಅದನ್ನು ಅವನು ತನ್ನ ಸಹೂದೊ೦ಗಿಗಳಾದ ನರಸಿಂಹಮೂರ್ತಿ ನಾಯ್ದು ಸರಸಮ್ಮರಿಗೆ ತಿಳಿಸಿದಾಗ ಅವರೆಲ್ಲ ನಕ್ಕಬಿಟ್ಟರು. ಕುಟುಂಬ ಯೋಜನೆಯ ವಿಸ್ತುರಣಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ನರಸಿಂಹಮೂರ್ತಿಯು ಅದನ್ನು ನಂಬಲಿಲ್ಲ. ಖಾತರಿಪಡಿಸಿಕೊಳ್ಳಲು ಗಾಂಥಿಯನ್ನು ಪ್ರಶ್ನಿಸುತ್ತಾ ವೈದ್ಯಾಧಿಕಾರಿಗಳ ಕುಚೀಯ ಹೇಳೆಗೆ ತೂಗು ಹಾಕಿರುವ ಫೋಟೋ ಒಂದನ್ನು ತೋರಿಸಿ" ಲೋ ಹುಡುಗ ಆ ಫೋಟೋ ಯಾರದಯ್ಯ?" ಎಂದು ಪ್ರಶ್ನಿಸಿದನು. ಗಾಂಥಿಜಿಯದೆಂದು ಬಾಲಕ ಸರಿಯಾಗಿಯೇ ನುರುತ್ತಿಸುವ ಸಂದರ್ಭವಿದಾಗಿದೆ.

೬. "ಒಹೋ! ಇವನ ಹೆಸರು ಮಹಂತೇಗೋಡ ಅಂತ ಅಲ್ಪ?"

ಈ ಮೇಲಿನ ವಾಕ್ಯವನ್ನು ಡಾ॥ ಬೆಸರಹಳ್ಳಿ ರಾಮಣನವರು ಬರೆದಿರುವ 'ಗಾಂಧಿ' ಎಂಬ ಕರೆಯಿಂದ ಆಯ್ದುಕೊಳ್ಳುಲಾಗಿದೆ.

ಜಿಲ್ಲಾಸ್ವತ್ರೀಯ ಗುರುತಿನ್ನು ಈ ಮೇಲಿನ ಮಾತುಗಳನ್ನು ಆಡುತ್ತಾನೆ.

ಗಾಂಧಿಯನ್ನು ಜಿಲ್ಲಾಸ್ವತ್ರೀಗೆ ಕರೆದುಕೊಂಡು ಹೋಗುವಂತೆ ತಾಲ್ಲೂಕಿನ ಪ್ರಾಥಮಿಕ

ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಜೀಟೆ ಬರೆದುಕೊಟ್ಟಿದ್ದರಿಂದ ಸಂಸಾರ ಸಮೀತ

ಜಿಲ್ಲಾಸ್ವತ್ರೀಗೆ ಗಾಂಧಿಯ ಶಂಟುಂಬ ಬಂದಿತು. ಅಲ್ಲಿಯ ಗುರುತಿ ಜೀಟೆಯಲ್ಲಿದ್ದ 'ಮಹಾತ್ಮಾ ಗಾಂಧಿ' ಎಂಬ ಹೆಸರನ್ನು ಏರಡು ಮೂರು ಬಾರಿ ಓದಿಕೊಂಡವನು ಬಹುಶಃ

ಜೀಟೆ ಬರೆದಿರುವ ವೈದ್ಯಾಧಿಕಾರಿಯು 'ಮಹಂತೇಗೋಡ'ಎಂದು ಬರೆಯುವುದರ ಬದಲು ತಪ್ಪಾಗಿ ಮಹಾತ್ಮಾಗಾಂಧಿ ಎಂದು ಬರೆದಿರಬಹುದೆಂದು ಭಾವಿಸಿ, ಅದನ್ನು ಖಚಿತ

ಪಡಿಸಿಕೊಳ್ಳಲು "ಒಹೋ! ಇವನ ಹೆಸರು 'ಮಹಂತೇಗೋಡ ಅಂತ' ಅಲ್ಪ? ನಿಮ್ಮ ಡಾಕ್ಟರ್ ಇವನ್ನು 'ಮಹಾತ್ಮಾಗಾಂಧಿ' ಅಂತ ಬರೆದುಬುಟ್ಟರಲ್ಲ!" ಎಂದು ನಗುತ್ತಾ ಪ್ರಶ್ನಿಸುತ್ತಾನೆ.

೭. "ಇಲ್ಲೋ ಒಸಿ ದಿನ ಇಟ್ಟ್ಲೂಂಡು ಉಳಿಸಿಕೊಡಿ."

ಈ ಮೇಲಿನ ಮಾತನ್ನು ಡಾ॥ ಬೆಸರಹಳ್ಳಿ ರಾಮಣನವರು ಬರೆದಿರುವ 'ಗಾಂಧಿ' ಎಂಬ ಕರೆಯಿಂದ ಆಯ್ದುಕೊಳ್ಳುಲಾಗಿದೆ.

ಈ ಮೇಲಿನ ಮಾತು ಗಾಂಧಿಯ ತಾತನಾದ ಕರಿಸಿದ್ದೇಗೋಡನು ವೈದ್ಯರನ್ನು ಉದ್ದೇಶಿಸಿ ಆಡಿದ ಮಾತಾಗಿದೆ.

ಜಿಲ್ಲಾಸ್ವತ್ರೀಯಲ್ಲಿ ಗಾಂಧಿಗೆ ಚಿಕಿತ್ಸೆ ಕೊಡಿಸ ಬೇಕೆಂದು ಕರಿಸಿದ್ದೇಗೋಡ ಅವನನ್ನು ಜಿಲ್ಲಾಸ್ವತ್ರೀಯ ವೈದ್ಯರ ಬಳಿ ಕರೆದೊಯ್ಯುವನು. ಗಾಂಧಿಯನ್ನು ಪರೀಕ್ಷೆಸಿ ವೈದ್ಯರು ಅವನ ಹೃದಯ ಮತ್ತು ಮೂತ್ರಪಿಂಡಗಳ ಸಮಸ್ಯೆಗೆ ಸಂಬಂಧಿಸಿದ ಜೈಷಧಿಗಳನ್ನು ಬರೆದುಕೊಟ್ಟಿರು. ಅನಂತರ ಅದನ್ನು ಸೇವಿಸುವ ಸಮಯ, ರೀತಿಗಳ ಬಗ್ಗೆ ವಿವರಿಸಿ ಉರಿಗೆ ಕರೆದೊಯ್ಯಲು ತಿಳಿಸಿದರು. ಆಸ್ವತ್ರೀಯಲ್ಲೋ ಇಟ್ಟುಕೊಂಡು ವಾಸಿ ಮಾಡುವರೆಂದು ನಿರೀಕ್ಷಿಸಿದ್ದ ಕರಿಸಿದ್ದೇಗೋಡನಿಗೆ ವೈದ್ಯರಾಡಿದ ಮಾತುಗಳಿಂದ ಕತ್ತಿಡಿದು ನೀರಿಗೆ ಅದುಖಿದಂತಾಯಿತು. ಅವನು ವೈದ್ಯರಿಗೆ ಕೈ ಮುಗಿದು "ಇಲ್ಲೋ ಒಸಿ ದಿನ ಇಟ್ಟ್ಲೂಂಡು ಉಳಿಸಿಕೊಡಿ" ಎಂದು ಬೇಡಿಕೊಂಡನು. ವೈದ್ಯರು ಸಮ್ಮತಿಸಿ, ಗಂಡಸರ ವಾಡಿನಲ್ಲಿ ದಾಖಲು ಮಾಡಲು ಸೂಚಿಸುವ ಸಂದರ್ಭದಿಂದಾಗಿದೆ.

೮."ಮನುಷ್ಯ ಸಾಯ್ದ ಕಲ್ಲ ಸಾಯ್ದದ. ಸಮ್ಮಿರು ಮಂತೆ."

ಈ ಮೇಲಿನ ವಾಕ್ಯವನ್ನು ಡಾ॥ ಬೆಗರಹಳ್ಳಿ ರಾಮಣನವರು ಬರೆದಿರುವ 'ಗಾಂಧಿ' ಎಂಬ ಕರೆಯಿಂದ ಆಯ್ದುಕೊಳ್ಳುಲಾಗಿದೆ.

ಗಾಂಧಿಯ ಚಿಕಿತ್ಸೆಗಾಗಿ ಕರಿಸಿದ್ದೇಗೋಡನು ಹಲಸಿನ ಮರವನ್ನು ಇನ್ನೂರ ಐವತ್ತು ರೂಪಾಯಿಗಳಿಗೆ ಮಾರುವಷ್ಟರಲ್ಲಿ ಏರಡು ದಿನವಾಯಿತು. ಅವನು ಆಸ್ವತ್ರೀಗೆ ಬಂದಾಗ ಮಗಳು-ಮೊಮ್ಮೆಗಳು ಅಳುತ್ತಾ ನಿಂತುದನ್ನು ನೋಡಿ ಅವನಿಗೆ ಗಾಂಧಿಯ ಸಾವಿನ ವಿಚಾರ

ಅರ್ಥವಾಯಿತು. ಅವನು ಯಾವಾಗೆ ಜೀವ ಹೋಯಿತೆಂದು ಕೇಳಿದಾಗ, ಅವನ ಮಗಳು 'ರಾತ್ರಿ

ಯಲ್ಲಿ ಎಂದುತ್ತರಿಸಿ ಅಳಿಲಾರಂಭಿಸಿದಳು. ಅವಳನ್ನು ಸಂತ್ಯೇಸುತ್ತಾ ಕರಿಸಿದ್ದೇಗೊಡನು "ಮನುಷ್ಯ ಸಾಯ್ದ ಕಲ್ಲು ಸತ್ತಾದ, ಸುಮ್ಯಿರು" ಎನ್ನವನು. ಮೊಮ್ಮೆಗನ ಸಾವನ್ನು ಸಮಚಿತ್ತತೆಯಿಂದ ಸ್ವೀಕರಿಸುವ ಕರಿಸಿದ್ದೇಗೊಡನ ವ್ಯಕ್ತಿತ್ವ ನೆನಪಿನಲ್ಲಿ ಯುವಂತಾದ್ದು.

ಆ. ಒಂದು ವಾಕ್ಯದಲ್ಲಿ ಉತ್ತರಿಸಿರಿ:

ಇ) ವ್ಯಾಧಾಧಿಕಾರಿಯ ಜ್ಞಾಪಕಕ್ಕೆ ಬಂದದ್ದು ಏನು?

ವ್ಯಾಧಾಧಿಕಾರಿಗೆ ತನ್ನ ಮುಂದೆ ನಿಂತಿರುವ ವ್ಯಕ್ತಿಗಳು ತನ್ನಂತೆಯೇ ಮನುಷ್ಯವರ್ಗಕ್ಕೆ ಸೇರಿದವರೆಂಬುದು ಜ್ಞಾಪಕಕ್ಕೆ ಬಂದಿತು.

ಈ) ವ್ಯಾಧಾಧಿಕಾರಿಯು ಇಲ್ಲಿಯವರೆಗೆ ಯಾವ ರೀತಿಯ ನಾಯಿವನ್ನು ಕಂಡಿರಲಿಲ್ಲ?
ವ್ಯಾಧಾಧಿಕಾರಿಯು ಅಲ್ಲಿಯವರೆಗೂ ಇಂತಹ ಕಾಕತಾಳ ನಾಯಿವನ್ನು ಕಂಡಿರಲಿಲ್ಲ.

ಇ) ಕುಟುಂಬ ಯೋಜನಾ ವಿಸ್ತರಣಾಧಿಕಾರಿಯ ಹೆಸರೇನು?

ನರಸಿಂಹಮೂರ್ತಿ ಎಂಬುದು ಕು ಟುಂಬ ಯೋಜನಾ ವಿಸ್ತರಣಾಧಿಕಾರಿ ಹೆಸರು.

ಇ) ಮೊಮ್ಮೆಗನ ಅಗಲವಾದ ಕಿವಿಗಳನ್ನು ಕಂಡು ಕರಿಸಿದ್ದೇಗೊಡನು ಯಾರ ಮನೆಗೆ ಹೋದನು?

ಮೊಮ್ಮೆಗನ ಅಗಲವಾದ ಕಿವಿಗಳನ್ನು ಕಂಡು ಕರಿಸಿದ್ದೇಗೊಡನು ಜೋಯಿಸರ ಮನೆಗೆ ಹೋದನು.

ಇ) ಹುಡುಗನಿಗೆ ಮಹಾತ್ಮಗಾಂಡಿ ಎಂಬ ಹೆಸರನ್ನು ಇಟ್ಟಿವರು ಯಾರು?

ಜೋಯಿಸರ ಸಲಹೆ ಮೇರೆಗೆ ಕರಿಸಿದ್ದೇಗೊಡನು ಹುಡುಗನಿಗೆ ಮಹಾತ್ಮಗಾಂಡಿ ಎಂಬ ಹೆಸರಿಟ್ಟುನು.

ಇ) ಗಾಂಧಿಯನ್ನು ಹೆಚ್ಚಿನ ಪರೀಕ್ಷೆಗಳಿಗೆ ಯಾವ ಆಸ್ಪತ್ರೆಗೆ ಸೇರಿಸಬೇಕೆಂದು ವ್ಯಾಧಾಧಿಕಾರಿ ಸೂಚಿಸಿದರು?

ಜಿಲ್ಲಾ ಕೇಂದ್ರದಲ್ಲಿರುವ ದೊಡ್ಡಾಸ್ಪತ್ರೆಗೆ ಸೇರಿಸಬೇಕೆಂದು ವ್ಯಾಧಾಧಿಕಾರಿ ಸೂಚಿಸಿದರು.

ಇ) ಹಲಸಿನ ಮರ ಮಾರಿದ್ದರಿಂದ ಕರಿಸಿದ್ದೇಗೊಡನಿಗೆ ಸಿಕ್ಕ ಹಣವೆಷ್ಟು?

ಹಲಸಿನ ಮರ ಮಾರಿದ್ದರಿಂದ ಕರಿಸಿದ್ದೇಗೊಡನಿಗೆ ಇನ್ನೂರ ಐವತ್ತು ರೂಪಾಯಿಗಳು ಸಿಕ್ಕಬ್ಬ.

ಇ. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿರಿ:

೧) ವೈದ್ಯಾಧಿಕಾರಿಗೆ ಹುಡುಗ ಹೇಗೆ ಕಂಡನು?

ವೈದ್ಯಾಧಿಕಾರಿಯು ಕತ್ತಿತ್ತಿ ನೋಡಿದಾಗ ಹುಡುಗನು ಸುಮಾರು ಎತ್ತರದ ನರಪೇತಲ, ಅಗಲ ಕಿವಿಗಳ ಹೊಟ್ಟೆ ಡುಬ್ಬಣಿನೊಬ್ಬ ತನ್ನ ಮುಂದೆ ಅವ್ಯಕ್ತ ನೋವಿನ ರೋಷವನ್ನು ತನ್ನ ಮುಖದ ಮೇಲೆ ಧರಿಸಿ ನಿಂತಿರುವಂತೆ ಕಂಡನು.

೨) ವೈದ್ಯಾಧಿಕಾರಿ ಹುಡುಗನ್ನನ್ನು ನೋಡಿ ಏನೆಂದು ಕುಚೇಷ್ಟೆ ಮಾಡಿದನು?

"ನನ್ನನ್ನ ಸ್ವಲ್ಪ ನೋಡಿ" ಎಂದ ಗಾಂಥಿಗೆ ವೈದ್ಯಾಧಿಕಾರಿಯು "ಸ್ವಲ್ಪ ಏನೋ ಜೆನಾಗಿಯೇ ನೋಡೇ. ನಿನ್ನ ಹೊಟ್ಟೆ ದಷ್ಟ, ಕೈಕಾಲು ಸಣ್ಣ, ಕಿವಿಗಳು ಮಾತ್ರ ಗಾಂಥಿ ಕಿವಿಗಳು ಇದ್ದಾಗಿವೆಯಾಗ್" ಎಂದು ಕುಚೇಷ್ಟೆ ಮಾಡಿದರು.

೩) ಹುಡುಗನ ಯಾವ ಮಾತಿಗೆ ವೈದ್ಯಾಧಿಕಾರಿ ಬೆಷ್ಟಾಗಿ ಹೋದ?

"ನನ್ನ ಹೆಸರು ದೇವರ ಸತ್ಯವಾಗ್ನಾ ನಾ ಮಹತ್ವಾಗಾಂಥಿ ಅಂತ" ಎಂದು ಹುಡುಗನು ಧೈಯವಾಗಿ, ದೃಢನಿಲುವಿನಿಂದ ಆಡಿದ ಮಾತಿಗೆ ವೈದ್ಯಾಧಿಕಾರಿಯು ಬೆಷ್ಟಾಗಿ ಹೋದನು.

೪) ಗಾಂಥಿಯನ್ನ ಪರೀಕ್ಷೆ ಮಾಡಿದ ವೈದ್ಯರು ನಿಂಗಮ್ಮನಿಗೆ ಹೇಳಿದ ಮಾತುಗಳೇನು?

ಗಾಂಥಿಯನ್ನ ಪರೀಕ್ಷೆ ಮಾಡಿದ ವೈದ್ಯರು "ನೋಡಮ್ಮ ನಿಮ್ಮದಗನಿಗೆ ಹೊಟ್ಟೇಲಿ ನೀರು ಸೇರ್ಕೂಂಡಿದೆ. ಜೊತೆಗೆ ಕಾಲುಗಳೂ ಉದಿಕೊಂಡಿವೆ. ಇದು ಹೃದಯಕ್ಕೆ ಸಂಬಂಧ ಪಟ್ಟ ಕಾಯಿಲೆ. ಅಗಲೇ ಕಮ್ಮ ಈಲಿಗೂ (ಲಿವರ್) ಕಾಯಿಲೆ ಹಬ್ಬಿ, ಅದು ಮುಟ್ಟಿದರೆ ನಾಕು ಗಾಂಥಿ ನೋವು ಅಂತ ಬಡ್ಕೂತಾನೆ." ಎಂದು ನಿಂಗಮ್ಮನಿಗೆ ಹೇಳಿದರು.

೫) ನಿಂಗಮ್ಮನ ಗಂಡ ಪ್ರಾಣಕಳೆದುಕೊಂಡದ್ದು ಹೇಗೆ?

ನಿಂಗಮ್ಮನ ಗಂಡ ಒಬ್ಬ ಸಾಹುಕಾರನ ಬಳಿ ಸೇಂದಿ ಇಳಿಸುವ ಕೆಲಸ ಮಾಡುತ್ತಿದ್ದನು. ಒಂದು ದಿನ ಮರದ ಮೇಲಿಂದ ಬಿದ್ದ ಪ್ರಾಣ ಕಳೆದುಕೊಂಡನು.

೬) ಗಾಂಥಿ ಎಂಬ ಹುಡುಗನ ಕೊನೆಯ ಆಸೆ ಯಾವುದು?

ಗಾಂಥಿ ಎಂಬ ಹುಡುಗನಿಗೆ "ತಾನು ಸತ್ತರೆ, ತನ್ನನ್ನೂ ಉರಿನಲ್ಲಿರುವ ಹಲಸಿನ ಮರದ ಬುಡದಲ್ಲೇ ಹಾಕಬೇಕು" ಎಂಬ ಆಸೆಯಿತ್ತು.

೭) ಉರಿಗೆ ಬಂದ ಕರಿಸಿದ್ದೇನೋಡ ಏನನ್ನು ಗಿರವಿ ಇಡಲು ಪ್ರಯತ್ನಿಸಿದ?

ಉರಿಗೆ ಬಂದ ಕರಿಸಿದ್ದೇನೋಡ ತನ್ನ ಮಗಳ ಹಾಗೂ ಮೊಮ್ಮೆಗಳ ಓಲೆಗಳನ್ನು ಗಿರವಿ ಇಡಲು ಪ್ರಯತ್ನಿಸಿದ. ಆದರೆ ಯಾರೂ ಒಷ್ಟಲಿಲ್ಲ.

ಈ ಬಿಧಾರು ವಾಕ್ಯಗಳಲ್ಲಿ ಉತ್ತರಿಸಿ:

೧) ವೈದ್ಯಾಧಿಕಾರಿ ಮತ್ತು ಅಸ್ಪತ್ರೆಯ ಸಿಬ್ಬಂದಿಗಳು ಗಾಂಥಿಯನ್ನು ನಡೆಸಿಕೊಂಡ ರೀತಿಯನ್ನು ನಿರೂಪಿಸಿ?

ಅಸ್ಪತ್ರೆಯ ಸಿಬ್ಬಂದಿಗಳು ಮತ್ತು ವೈದ್ಯಾಧಿಕಾರಿಯು ಕಾಯಿಲೇಯಿಂದ ನರಳುತ್ತಿದ್ದ ಗಾಂಥಿಯನ್ನು ಎಷ್ಟು ಹೊತ್ತು ಕಾದರೂ ವಿಚಾರಿಸದೇ ನಿರ್ಲಕ್ಷಿಸಿದರು. ಅಸಹಾಯಕತೆ ಮತ್ತು ಅವಮಾನದಿಂದ ಗಾಂಥಿ ಮತ್ತು ಅವನ ತಾಯಿ ಕಂಗಲಾದರು. ಗಾಂಥಿಯು ವೈದ್ಯರ ಬಳಿಗೆ ನುಗ್ಗಿ ಬಂದು ತನ್ನನ್ನು ಪರಿಕ್ಷೇಪುವಂತೆ ಕೇಳಿದಾಗಲೂ ವೈದಾಧಿಕಾರಿಯು ಅವನ ದೇಹಸ್ಥಿತಿಯನ್ನು ಗಮನಿಸದೆ ಅವನ ಆಕಾರ, ಕಿವಿಯ ಬಗ್ಗೆ ಕುಚೇಷ್ಟೆ ಮಾಡುವನು. ಅಸ್ಪತ್ರೆಯ ಉಳಿದ ಸಿಬ್ಬಂದಿಗಳಾದ ನಾಯ್ಕು, ನರಸಿಂಹಮೂರ್ತಿ, ಸರಸಮ್ಮ ಮುಂತಾದವರು ಹುಡುಗನ ಹೆಸರು 'ಗಾಂಥಿ' ಎಂಬುದನ್ನು ಕೇಳಿ ಕಿನಕ್ಕನೇ ನಕ್ಕಬಿಟ್ಟಿರು. ನರಸಿಂಹಮೂರ್ತಿಯು ಹುಡುಗನಿಗೆ ಪ್ರಶ್ನೆಗಳನ್ನು ಕೇಳಿ ಇನ್ನಷ್ಟು ಹಿಂಸಿಸುವನು. ಹೃದಯ ಸಂಬಂಧಿ ತೋಂದರೆ ಮತ್ತು ಮೂತ್ರಕೋಶದ ಒತ್ತಡದಿಂದ ಬಳಲುತ್ತಿದ್ದ ಮುಗ್ಗಿ ಬಾಲಕನ ಆರ್ಥಿಕೆಯ ಬಗ್ಗೆ ಗಮನಕೊಡದೆ, ಅವನ ಹೆಸರು, ಆಕಾರಗಳನ್ನು ತಮಾಷೆ ಮಾಡುತ್ತಾ ನಿಲ್ಲವ ವೈದ್ಯಾಧಿಕಾರಿ ಮತ್ತು ಅಸ್ಪತ್ರೆಯ ಸಿಬ್ಬಂದಿಗಳ ನಿರ್ಲಕ್ಷೆ ಇಲ್ಲಿ ಎದ್ದುಕಾಣಿಸುತ್ತದೆ.

೨) ಕರಿಸಿದ್ದೇಗೌಡ ತನ್ನ ಮೊಮ್ಮೆಗನಿಗೆ ಗಾಂಥಿಯ ಹೆಸರಿಡಲು ಕಾರಣವೇನು?

ಹದಿನ್ನೆಡು ವರ್ಷಗಳ ಹಿಂದೆ ತನ್ನ ಮಗಳು ಗಂಡುಮನುವನ್ನು ಹೆತ್ತಾಗ ಕರಿಸಿದ್ದೇಗೌಡನಿಗೆ ಅಭಾರ ಸಂತೋಷವಾಯಿತು. ಅವನು ತನ್ನ ಮೊಮ್ಮೆಗನ ಅಗಲವಾದ ಕಿವಿಗಳನ್ನು ಕಂಡು ಅನಂದಿಸುತ್ತಾ ಜಾತಕ ಬರೆನಲು ಜೋಯಿಸರ ಮನೆಗೆ ಓಡಿದನು. ಜೋಯಿಸರು ಮನು ಬಹು ಪ್ರಶಸ್ತವಾದ ಘಳಿಗೆಯಲ್ಲಿ ಜಿನಿಸಿದೆಯೆಂದು ಲೆಕ್ಕಾಚಾರ ಮಾಡಿ ಹೇಳಿದರು. ಅಲ್ಲದೆ ಮನುವಿನ ಕಿವಿ ಅಗಲವಾಗಿರುವುದರಿಂದಲೂ ಮತ್ತು ಕರಿಸಿದ್ದೇಗೌಡ ಬಹಳ ವರ್ಷಗಳ ಹಿಂದೆ ಶಿವಪುರಕ್ಕೆ ಹೋಗಿ ಮಹಾತ್ಮಗಾಂಥಿಜಿಯವರನ್ನು ಖಿದ್ದಾಗಿ ದರ್ಶನ ಪಡೆದು

ಬಂದವನು ಈ ಸುತ್ತಮುತ್ತಲಿಗೆ ಇವನೊಬ್ಬನೇ ಆದುದರಿಂದ ಮನುವಿಗೆ 'ಮಹಾತ್ಮಗಾಂಥಿ' ಎಂದು ಹೆಸರಿಡಲು ಕರಿಸಿದ್ದೇಗೌಡನಿಗೆ ಜೋಯಿಸರು ಸಲಹೆ ನೀಡಿದ್ದರಿಂದ ಕರಿಸಿದ್ದೇಗೌಡನು ತನ್ನ ಮೊಮ್ಮೆಗನಿಗೆ ಗಾಂಥಿಯ ಹೆಸರಿಟ್ಟಿನು.

೩) ಮೊಮ್ಮೆಗನ ಪ್ರಾಣ ಉಳಿಸಿಕೊಳ್ಳಲು ಕರಿಸಿದ್ದೇಗೌಡ ಪಟ್ಟ ಪಾಡೇನು?

ಕರಿಸಿದ್ದೇಗೌಡನ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿದ್ದರಿಂದ ಅವನು ತನ್ನ ಮೊಮ್ಮೆಗನ ಆರೋಗ್ಯದ ಕಡೆ ಅಷ್ಟು ಗಮನಕೊಟ್ಟಿರಲಿಲ್ಲ. ಮಗಳು ವೈದ್ಯರು 'ದೊಡ್ಡಾಸ್ಪತ್ರೆಗೆ' ಕರೆದೊಯ್ದಬೇಕೆಂದು ಹೇಳಿದ್ದಾರೆಂದಾಗ ಅವನ ಎದೆ ಧನಕ್ಕೆಂದಿತು. ದೊಡ್ಡಾಸ್ಪತ್ರೆಯ ವೈದ್ಯರು ಮಾತ್ರ ಬರೆದುಕೊಟ್ಟು ನಾಗಹಾಕಲು ನೋಡಿದಾಗ ಕರಿಸಿದ್ದೇಗೌಡನು "ನಿಂದಮ್ಮಯ್ಯ

ಎನ್ನೋ ನನ್ನ ಮೊಮ್ಮೆಗನನ್ನು ಕಾಪಾಡಿ, ಇಲ್ಲೆ ಒಸಿ ದಿನ ಇಟ್ಟಿಕ್ಕಂಡು ಉಳಿಸಿಕೊಡಿ" ಎಂದು ಕಣ್ಣೀರು ಸುರಿಸಿದನು. ಗಂಡನರ ವಾಡಿಗೆ ಸೇರಿಸಿದ ನಂತರ ಕಾಸಿಗಾಗಿ ಪರದಾಡುವನು. ಎಂ.ಡಿ. ಹಾಸುಮಾಡಿದ್ದ ದೊಡ್ಡ ವೈದ್ಯರು ಚೀಟಿಯಲ್ಲಿ ಬರೆದ ಜೈವಿಕಗಳನ್ನು ಬೇಗನೆ ತರಿಸಿಬೇಕೆಂದು ಒತ್ತಾಯ ಮಾಡಿದಾಗ, ಮಗಳು ಮತ್ತು ಮೊಮ್ಮೆಗಳ ಓಲೆಗಳನ್ನು ಒತ್ತೆ ಇಡಲು ನೋಡಿದನು. ಯಾರೂ ಸಮೃತಿಸದಿದ್ದಾಗ ಏರಡು ದಿನ ಪರದಾಡಿ ಇನ್ನೂರ್ಮೈವತ್ತು ರೂಪಾಯಿಗೆ ಹಲಸಿನ ಮರವನ್ನು ಮಾರಿ ಆಸ್ಪತ್ರೆಗೆ ಬರುವಷ್ಟರಲ್ಲಿ ಮೊಮ್ಮೆಗ ಸತ್ತಿದ್ದನು. ಹೀಗೆ ಮೊಮ್ಮೆಗನ್ನು ಕಾಪಾಡಲು ಕರಿಸಿದ್ದೇಗೌಡನು ಸರ್ವರೀತಿಯಲ್ಲಿ ಪ್ರಯೋಜಿಸಿದನಾದರೂ ನಿರಾಶನಾಗುವಂತಾಯಿತು.

ಇ) ಗಾಂಧಿ ಎಂಬ ಹುಡುಗನ ಸಾವಿನ ಸಂದರ್ಭವನ್ನು ವಿವರಿಸಿರಿ.

ಬಡತನ ಮತ್ತು ಅಸಹಾಯಕತೆಯಿಂದಾಗಿ ಸಮಾಜದ ನಿರ್ವಹಣೆಗಾದ ಗಾಂಧಿ ಎಂಬ ಹುಡುಗನ ಸಾವಿನ ಸಂದರ್ಭ ಕರುಳು ಮಿಡಿಯುವಂತಿದೆ. ತನ್ನಜ್ಞ ತಾಯಿ-ತಂಗಿಯರ ಓಲೆಗಳನ್ನು ತನಗಾಗಿ ಅಡವಿಡಲು ಓಯ್ಯುತ್ತಿರುವುದನ್ನು ಕಂಡ ಗಾಂಧಿಯು ತನ್ನ ಅಜ್ಞನಾದ ಕರಿಸಿದ್ದೇಗೌಡನಿಗೆ "ಅಯ್ಯಾ ನನ್ನ ಉರಿಗೇ ಕರ್ಕೋಂಡು ನಡಿ. ನನ್ನ ಹಣೇಬರಹ ಇದ್ದಂಗಾಯ್ತುದೆ" ಎನ್ನುವನು. ಅವನು ಅಯ್ಯನಿಗೆ ತನ್ನ ಮೇಲೆ ಎಷ್ಟು ಪ್ರೀತಿಯಿದೆ ಎಂಬುದನ್ನು ಬಲ್ಲವನಾಗಿದ್ದನು. ತಾನು ಸತ್ತರೆ ಹಲಸಿನ ಮರದ ಬುಡದಲ್ಲಿ ಹೂಳಬೇಕೆಂದು ತನ್ನ ಕೊನೆಯ ಆಸೆಯನ್ನು ಗಾಂಧಿ ತಿಳಿಸಿದ್ದು. ಆದರೆ ಅದೇ ಹಲಸಿನ ಮರವನ್ನು ಮಾರಿ ಇನ್ನೂರ್ಮೈವತ್ತು ರೂಪಾಯಿಗಳೊಂದಿಗೆ ತನ್ನ ಮೊಮ್ಮೆಗನನ್ನು ಉಳಿಸಿಕೊಳ್ಳಲೇಂದು ಬರುವ ಕರಿಸಿದ್ದೇಗೌಡನು ಮೊಮ್ಮೆಗನ ಶವವನ್ನು ಬಿಡಿಸಿಕೊಂಡು ಉರಿಗೆ ಕೊಂಡೊಯ್ಯುವ ಸಂದರ್ಭ ಎದುರಾಗುತ್ತದೆ. ಬಡ ಕುಟುಂಬದ ರೋಗಿಷ್ಟು ಹುಡುಗನೊಬ್ಬ ಬಡತನ ಮತ್ತು ಕೈಗೆಟುಕದ ವೈದ್ಯಕೀಯ ಸೌಲಭ್ಯಗಳೊಂದಾಗಿ ಮರಣವನ್ನುಪ್ಪಬೇಕಾಗುತ್ತದೆ.